



## ಕರ್ನಾಟಕ ವಿಧಾನಮಂಡಲ

ಕರ್ನಾಟಕ ವಿಧಾನಮಂಡಲ ಇ-ಗ್ರಂಥಾಲಯ ಶಾಖೆ  
(ಜೂನ್ -2024ರ ಅಂತ್ಯಕ್ಕೆ ಅನ್ವಯವಾಗುವಂತೆ ಪರಿಪೂರ್ಣಿಸಿದೆ.)

ಮಾಹಿತಿ ಹಕ್ಕು ಅಧಿನಿಯಮ 2005 4(1) (ಬಿ) ಅನ್ವಯ ಪ್ರಕಟಿಸಲಾಗಿದೆ.

---

ಕರ್ನಾಟಕ ವಿಧಾನಮಂಡಲ ಇ-ಗ್ರಂಥಾಲಯ ಶಾಖೆ, ಕೊರಡಿ ಸಂಖ್ಯೆ:28,  
ನೆಲ ಮಹಡಿ, ವಿಧಾನಸೌಧ, ಬೆಂಗಳೂರು-560233.

## ಕರ್ನಾಟಕ ವಿಧಾನಮಂಡಲ ಇ-ಗ್ರಂಥಾಲಯ ಶಾಖೆ

ಕರ್ನಾಟಕ ವಿಧಾನ ಮಂಡಲ ಗ್ರಂಥಾಲಯವು ಪ್ರಾತಿನಿಧಿಕ ಸಭೆ ಮತ್ತು ವಿಧಾನ ಪರಿಷತ್ತು ಪ್ರಾರಂಭವಾದಾಗಿನಿಂದ ಅವುಗಳ ಮುದ್ರಿತ ಚಚಾರ್ ವಿಷಯಗಳನ್ನು ಗ್ರಂಥಾಲಯಕ್ಕಾಗಿ ಸಂಗ್ರಹಿಸಲಾಗುತ್ತಿತ್ತು. 1935ರಲ್ಲಿ ಗ್ರಂಥಾಲಯವು ಭಾರತದಲ್ಲಿನ ವಿಧಾನಸಭೆ, ವಿಧಾನ ಪರಿಷತ್ತಿನ ಹಾಗೂ ಮದ್ರಾಸ್ ವಿಧಾನ ಪರಿಷತ್ತಿನ ಚಚಾರ್ ವಿಷಯಗಳನ್ನು ಖರೀದಿಸಲು ಪ್ರಾರಂಭಿಸಿತ್ತು. ಗ್ರಂಥಾಲಯವು ಆಗಿನ ಬ್ರಿಟಿಷ್-ಇಂಡಿಯನ್ ಸಂಸ್ಥಾನಗಳ ವಿಧಾನ ಸಭೆಗಳ ಪದಕೋಶ, ಕೈಪಿಡಿಗಳು, ಚುನಾವಣೆ ಕೈಪಿಡಿಗಳು, ನಿಯಮಗಳು. ಸ್ಥಾಯಿ ಆದೇಶಗಳಂಥ ಕೆಲವು ಪರಾಮರ್ಶನಾ ಗ್ರಂಥಗಳನ್ನು ಖರೀದಿಸಿತ್ತು. 1939ರಲ್ಲಿ ಬ್ರಿಟಿಷ್-ಇಂಡಿಯಾ ವಿಧಾನ ಮಂಡಲಗಳ ಎಲ್ಲಾ ಚಚಾರ್ ನಡವಳಿಗಳನ್ನು ಕೊಂಡುಕೊಳ್ಳಲಾಗಿತ್ತು. 1941ರಲ್ಲಿ ಸರ್ಕಾರ ಉತ್ತಮ ಪರಾಮರ್ಶನಾ ಗ್ರಂಥಗಳನ್ನು ಖರೀದಿಸುವುದಕ್ಕಾಗಿ ಒಟ್ಟುಕೊಂಡಿತು ಹಾಗೂ ವಿಧಾನ ಮಂಡಲದ ಸದಸ್ಯರಿಗೆ ಗ್ರಂಥಾಲಯದ ಸೌಲಭ್ಯಗಳ ಸುಧಾರಣೆಗಾಗಿ ಸಲಹೆ ನೀಡಲು ವಿಧಾನ ಪರಿಷತ್ತಿನ ಸಭಾಪತಿಯವರ ಅಧ್ಯಕ್ಷತೆಯಲ್ಲಿ 6 ಅಧಿಕಾರಿಗಳು ಮತ್ತು ಸರ್ಕಾರೇತರ ಸದಸ್ಯರನ್ನೊಳಗೊಂಡ ಒಂದು ಅಡ್‌-ಹ್ಯಾಕ್ ಸಮಿತಿಯನ್ನು ಸಹ ನೇಮಿಸಿತ್ತು.

ವಿಧಾನಮಂಡಲದ ಸದಸ್ಯರುಗಳು ಅದರಲ್ಲೂ ಗ್ರಂಥಾಲಯ ಸಮಿತಿಯ ಸದಸ್ಯರುಗಳು ಸಾಮಾನ್ಯವಾಗಿ ತಮ್ಮ ಸಲಹೆಗಳನ್ನು ನೀಡುವ ಮೂಲಕ ಗ್ರಂಥಾಲಯದ ಅಭಿವೃದ್ಧಿಗಾಗಿ ತೀವ್ರ ಆಸಕ್ತಿ ತೋರುತ್ತಿದ್ದಾರೆ. ಕರ್ನಾಟಕ ವಿಧಾನ ಸಭೆಯ ಕಾರ್ಯವಿಧಾನ ಮತ್ತು ನಡವಳಿಕೆ ನಿಯಮ 371ರಡಿ ರಚಿಸಲಾದ ಗ್ರಂಥಾಲಯ ಸಮಿತಿಯು ಒಂದು ಜಂಟಿ ಸಮಿತಿಯಾಗಿದ್ದು, ಈ ಸಮಿತಿಯು ವಿಧಾನ ಪರಿಷತ್ತಿನ ಸಭಾಪತಿಯವರು, ವಿಧಾನ ಸಭೆಯ ಸಭಾಧ್ಯಕ್ಷರು ಮತ್ತು ವಿಧಾನ ಪರಿಷತ್ತಿನ ಮೂರು ಸದಸ್ಯರುಗಳು ಹಾಗೂ ವಿಧಾನ ಸಭೆಯ ಐದು ಸದಸ್ಯರುಗಳನ್ನು ಒಳಗೊಂಡಿದೆ. ಮಾನ್ಯ ಸಭಾಪತಿಗಳು ಹಾಗೂ ಸಭಾಧ್ಯಕ್ಷರು ಸಮಿತಿಗೆ ಅನುಕ್ರಮವಾಗಿ ವಿಧಾನ ಪರಿಷತ್ತು ಮತ್ತು ವಿಧಾನ ಸಭೆ ಸದಸ್ಯರುಗಳನ್ನು ನಾಮನಿದೇಶನ ಮಾಡುತ್ತಾರೆ. ಗ್ರಂಥಾಲಯದ ಅಭಿವೃದ್ಧಿ ಹಾಗೂ ಮಸ್ತಕಗಳ ಆಯ್ದುಗೆ ಸಂಬಂಧಪಟ್ಟ ಎಲ್ಲಾ ವಿಷಯಗಳಲ್ಲಿ ಪ್ರತಿ ವರ್ಷವೂ ಮಾನ್ಯ ಸಭಾಪತಿಗಳ

ಸಲಹೆಯಂತೆ ಸಮಿತಿಯನ್ನು ರಚಿಸಲಾಗುತ್ತದೆ. ವಿಧಾನ ಪರಿಷತ್ತಿನ ಮಾನ್ಯ ಸಭಾಪತಿಯವರು ಸಮಿತಿಯ ಅಧ್ಯಕ್ಷರಾಗಿರುತ್ತಾರೆ.

ವಿಧಾನ ಮಂಡಳ ಮಾನ್ಯ ಸದಸ್ಯರು ಹಾಗೂ ಅಧಿಕಾರಿ/ಸಿಬ್ಬಂದಿಯವರಿಗೆ ಪರಾಮರ್ಶನ ಸೇವೆ ಒದಗಿಸುವುದು ಹಾಗೂ ವಿವಿಧ ಆಯ್ದ ವಿಷಯಗಳ ಕುರಿತ ಮಾಹಿತಿಯನ್ನು ನಿರ್ವಹಿಸಿಕೊಂಡು ಬರುವುದರ ಮೂಲಕ ರಾಜ್ಯದ ಒಳಗಿನ ಮತ್ತು ಹೊರಗಿನ ದಿನನಿತ್ಯದ ಬೆಳವಣಿಗೆಗಳ ಬಗ್ಗೆ ಸದಸ್ಯರಿಗೆ ಸಂಪೂರ್ಣ ಮಾಹಿತಿಯನ್ನು ಒದಗಿಸುವುದು ಗ್ರಂಥಾಲಯ ಶಾಖೆಯ ಪ್ರಮುಖ ಕರ್ತವ್ಯವಾಗಿದೆ.

ವಿಧಾನಮಂಡಲ ಗ್ರಂಥಾಲಯವು ಸಚಿವಾಲಯದ ಮೂರು ವಿವಿಧ ಸ್ಥಳಗಳಲ್ಲಿ ನೆಲೆಗೊಂಡಿರುತ್ತದೆ. ಮುಖ್ಯ ಗ್ರಂಥಾಲಯವು ವಿಧಾನಸೌಧದ ಕೊಠಡಿ ಸಂಖ್ಯೆ 28ರಲ್ಲಿದೆ. ವಾಚನಾಲಯವು ಮೊದಲನೇ ಮಹಡಿಯಲ್ಲಿರುವ ವಿಧಾನಸಭೆ ಸದನದ ಎಡಬದಿಯಲ್ಲಿದೆ. ಶಾಸಕರ ಭವನ ಕಟ್ಟಡ-2ರಲ್ಲಿಯೂ ಗ್ರಂಥಾಲಯವಿದ್ದು, ಅಲ್ಲಿ ಲೋಕಸಭೆ ಮತ್ತು ರಾಜ್ಯಸಭಾ ವರದಿಗಳು ಮತ್ತು ಚರ್ಚಾ ನಡಾವಳಿಗಳನ್ನು ಇರಿಸಲಾಗಿದೆ. ಶಾಸಕರ ಭವನ ಕಟ್ಟಡ-2ರಲ್ಲಿ 1984 ಜನವರಿ 16ರಿಂದ ಮಾನ್ಯ ಸದಸ್ಯರುಗಳು ಹಾಗೂ ಅಧಿಕಾರಿಗಳ ಪರಾಮರ್ಶಗಾಗಿ ವಾಚನಾಲಯ ಸೌಲಭ್ಯವನ್ನು ಸಹ ಒದಗಿಸಲಾಗಿದೆ. ಅಧಿವೇಶನದ ಅವಧಿಯಲ್ಲಿ ವಿಧಾನ ಪರಿಷತ್ತಿನ ಸದಸ್ಯರ ಉಪಯೋಗಕ್ಕಾಗಿ ಪರಾಮರ್ಶನಾ ಮಾಹಿತಿಯನ್ನು ಕೂಡಲೇ ಒದಗಿಸುವ ಸಲುವಾಗಿ ವಿಧಾನ ಪರಿಷತ್ತಿನ ಸದನದ ಮೊಗಸಾಲೆಯಲ್ಲಿ ಚಿಕ್ಕ ಗ್ರಂಥಾಲಯವನ್ನು ಸಹ ತೆರೆಯಲಾಗುತ್ತದೆ.

ಕನಾಟಕ ವಿಧಾನ ಮಂಡಲ ಗ್ರಂಥಾಲಯವು ಇತಿಹಾಸ, ರಾಜಕೀಯ, ವಿವಿಧ ದೇಶಗಳ ಸಂವಿಧಾನ, ಕಾನೂನು, ಅಧ್ಯಾತ್ಮಾಸ್ತು, ಭೂಗೋಳ, ಸಂಸದೀಯ ಪ್ರಕ್ರಿಯೆ, ಧರ್ಮ, ಮನೋವಿಜ್ಞಾನ, ಸಮಾಜಶಾಸ್ತ್ರ, ಸಾರ್ವಜನಿಕ ಆಡಳಿತ ಮುಂತಾದ ವಿವಿಧ ಬಗೆಯ ವಿಷಯಗಳ ಮಸ್ತಕಗಳು ಮತ್ತು ನಿಯತಕಾಲಿಕೆಗಳ ಉತ್ತಮ ಸಂಗ್ರಹವನ್ನು ಹೊಂದಿದೆ. ಸರ್ಕಾರಿ ಪ್ರಕಟಣೆಗಳು, ಸಂಸತ್ತಿನ ಮತ್ತು ಇತರ ರಾಜ್ಯ ವಿಧಾನಮಂಡಲಗಳ ಕಾರ್ಯಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರ ಮತ್ತು ಇತರ ಶಾಸನಬಳ್ಳ ಸಂಸ್ಥೆಗಳು ನೇಮಿಸಿದ ವಿವಿಧ ಸಮಿತಿಯ ವರದಿಗಳು ಮತ್ತು ಶಾಸಕರಿಗೆ ಉಪಯುಕ್ತವಾದ ಇತರ ಮಸ್ತಕಗಳನ್ನು ಗ್ರಂಥಾಲಯದಲ್ಲಿ ಸಂಗ್ರಹಿಸಿಡಲಾಗಿದೆ. ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸಾಹಿತ್ಯ, ಜೀವನ ಚರಿತ್ರೆ, ಆತ್ಮಕಥೆ ಮತ್ತು

ಕಾದಂಬರಿಗಳನ್ನು ಡ್ಯೂಯಿ ದಶಮಾಂಶ ವಗೀರ್ಕರಣ (Dewey Decimal Classification) ಪದ್ಧತಿಯಲ್ಲಿ ವಗೀರ್ಕರಿಸಿ ಗ್ರಂಥಾಲಯದಲ್ಲಿ ಸಂಗೃಹಿಸಿಡಲಾಗಿದೆ. ಲೋಕಸಭೆ ಮತ್ತು ರಾಜ್ಯಸಭೆಯ ನಡವಳಿಗಳೂ ಸಹ ಸದಸ್ಯರ ಪರಾಮರ್ಶನೆಗೆ ಲಭ್ಯವಿವೆ. ಇದಲ್ಲದೆ, ಹೌಸ್ ಆಫ್ ಕಾಮನ್ಸ್ ನಡವಳಿಗಳನ್ನು 1919 ರಿಂದ ಮತ್ತು ಹೌಸ್ ಆಫ್ ಲಾಡ್‌ಎಂ ನಡವಳಿಗಳನ್ನು 1947ರಿಂದ ಗ್ರಂಥಾಲಯದಲ್ಲಿ ಸಂಗೃಹಿಸಿಡಲಾಗಿದೆ. ಪ್ರಸ್ತುತ ಗ್ರಂಥಾಲಯದಲ್ಲಿರುವ ಸಂಗೃಹಗಳು ಈ ಕೆಳಗಿನಂತಿವೆ:

ಕ್ರ. ಸಂ.	ವಿವಿಧ ಮುಸ್ತಕ ದಾಸ್ತಾನುಗಳ ವಿವರ	ಒಟ್ಟು ಸಂಗೃಹಗಳು
1.	ಖರೀದಿಸಿದ ಒಟ್ಟು ಮುಸ್ತಕಗಳು	52,237
2.	ಗೌರವ ಪ್ರತಿಗಳು	C-9,988
3.	ಮೈಸೂರು ಪ್ರಜಾಪ್ರತಿನಿಧಿ ಸಭೆಯ ನಡವಳಿಗಳು ಮತ್ತು ಕನಾಂಟಕ ವಿಧಾನ ಪರಿಷತ್ ಮತ್ತು ವಿಧಾನ ಸಭೆಯ ನಡವಳಿಗಳು(1881 ರಿಂದ 2022)ರವರೆಗೆ.	7,450
4.	ಲೋಕಸಭೆಯ ನಡವಳಿಗಳು (1955 ರಿಂದ 2014 ರ ವರೆಗೆ)	13,200
5.	ರಾಜ್ಯಸಭೆಯ ನಡವಳಿಗಳು (1953 ರಿಂದ 2020 ರವರೆಗೆ)	11,650
6.	ಕೇಂದ್ರ ಸರ್ಕಾರದ ಗೆಜೆಟ್ ಪ್ರತಿಗಳು (1935 ರಿಂದ 2015ರವರೆಗೆ) ಸಾಮಾನ್ಯ ಮತ್ತು ವೀಷೇಷ ಪ್ರಕಟಣೆಗಳನ್ನು ಒಳಗೊಂಡಂತೆ.	5,050
7.	ರಾಜ್ಯ ಸರ್ಕಾರದ ಗೆಜೆಟ್ ಪ್ರತಿಗಳು (1952 ರಿಂದ 2019ರವರೆಗೆ)	10,390
8.	ಹೌಸ್ ಆಫ್ ಕಾಮನ್ಸ್ ನಡವಳಿಗಳು	550 ಸಂಪುಟಗಳು
9.	ಹೌಸ್ ಆಫ್ ಲಾಡ್‌ಎಂ ನಡವಳಿಗಳು	350 ಸಂಪುಟಗಳು
10.	ಶಾಸಕಾಂಗ ಸಮಿತಿಯ ವರದಿಗಳು ಮತ್ತು ಜನಗಣತಿ ವರದಿಗಳು	8,000
11.	ಶಾಸಕಾಂಗ ಸದಸ್ಯರ ಪರಿಚಯ ಮುಸ್ತಕ, ರಾಜ್ಯಪಾಲರ ಭಾಷಣ, ಬಜೆಟ್ ಪ್ರತಿಗಳು ಇತ್ಯಾದಿ...	225
12.	ನಿಯತಕಾಲಿಕೆಗಳು (ವಾರ ಪತ್ರಿಕೆ, ಪಾಕ್ಷಿಕ, ಮಾಸಿಕ)	41
13.	ದಿನಪತ್ರಿಕೆಗಳು	19

ವಿಧಾನ ಮಂಡಲದ ಹಾಲಿ/ಮಾಜಿ ಸದಸ್ಯರುಗಳು ಹಾಗೂ ಸಂಸದರು, ವಿಧಾನ ಮಂಡಲ ಸಚಿವಾಲಯದ ಸಿಬ್ಬಂದಿಗಳು, ನಿವೃತ್ತ ಅಧಿಕಾರಿಗಳು ಮತ್ತು ನೋಕರರು, ರಾಜ್ಯಪಾಲರ ಸಚಿವಾಲಯದ ಹಿರಿಯ ಅಧಿಕಾರಿಗಳು ಗ್ರಂಥಾಲಯದ ಸದಸ್ಯರಾಗಲು ಅಹರಾಗಿರುತ್ತಾರೆ. ಇದಲ್ಲದೆ, ಪ್ರತಿ ದಿನಪತ್ರಿಕೆಯ ಇಬ್ಬರಿಗೆ ಅಂದರೆ ಸಂಪಾದಕರು ಮತ್ತು ಮುಖ್ಯ ವರದಿಗಾರರು ಅಥವಾ ಸಂಪಾದಕರು ಸೂಚಿಸುವ ಬೇರೆ ಹಿರಿಯ ವರದಿಗಾರರೊಬ್ಬರು (ವಿಧಾನ ಸಭೆ ಮತ್ತು ವಿಧಾನಪರಿಷತ್ತಿನ ಕಲಾಪಗಳನ್ನು ಕನಿಷ್ಠ ಪಕ್ಷ 5 ವರ್ಷಗಳ ಕಾಲ ವರದಿ ಮಾಡಿರುವ ಅನುಭವವುಳ್ಳ ವರಿಗೆ), ಅಧ್ಯಕ್ಷರು/ಕಾರ್ಯದರ್ಶಿ, ಪ್ರೈಸ್ ಕೆಬ್, ಅಧ್ಯಕ್ಷರು/ಕಾರ್ಯದರ್ಶಿ, ಕನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಇವರುಗಳು ಗ್ರಂಥಾಲಯದ ಸದಸ್ಯರಾಗಲು ಅಹರಾಗಿರುತ್ತಾರೆ. ಪರಾಮರ್ಶನಾ ಗ್ರಂಥಗಳನ್ನು ಹೊರತುಪಡಿಸಿ ಒಂದು ಸಲಕ್ಕೆ ಎರಡು ಮಸ್ತಕಗಳನ್ನು ಹದಿನ್ಯೇದು ದಿನಗಳವರೆಗೆ ಎರವಲು ಪಡೆಯಬಹುದು. ವಿಧಾನಮಂಡಲ ಸದಸ್ಯರು, ಅಧಿಕಾರಿಗಳು ಮತ್ತು ನೋಕರರುಗಳಿಗೆ ಅಂತರ್-ಗ್ರಂಥಾಲಯ ಮಸ್ತಕ ಎರವಲು ಸೌಲಭ್ಯವನ್ನು ಸಹ ಒದಗಿಸಲಾಗುತ್ತದೆ. ವಿಶ್ವವಿದ್ಯಾಲಯಗಳ ಸಂಶೋಧನಾ ವಿದ್ಯಾರ್ಥಿಗಳು ಮೂವಾನುಮತಿ ಪಡೆದು ತಮ್ಮ ಪರಾಮರ್ಶನಾ ಕಾರ್ಯಕ್ಷಾಗಿ ಗ್ರಂಥಾಲಯವನ್ನು ಬಳಸಿಕೊಳ್ಳಲು ಸಹ ಅನುಮತಿ ನೀಡಲಾಗುತ್ತದೆ.

ಇ-ಗ್ರಂಥಾಲಯದ ಭಾಗವಾಗಿ, ಗ್ರಂಥಾಲಯ ಶಾಖೆಯಲ್ಲಿ ಮಾನ್ಯ ಸದಸ್ಯರ ಉಪಯೋಗಕ್ಷಾಗಿ ಸುಸಜ್ಜಿತ ಗಣಕಯಂತ್ರಗಳ ಅಂತರ್ಜಾರಲ ಸಂಪರ್ಕದೊಂದಿಗೆ ಅಳವಡಿಸಲಾಗಿದೆ. ಕನಾಟಕ ವಿಧಾನಮಂಡಲ ಗ್ರಂಥಾಲಯವನ್ನು ನ್ಯಾಷನಲ್ ಇನ್ಫಾರಮೇಟಿಕ್ ಸೆಂಟರ್(ಎನ್‌ಐಸಿ), ನವದೆಹಲಿ ಇವರು ಅಭಿವೃದ್ಧಿಪಡಿಸಿರುವ ‘ಇ-ಗ್ರಂಥಾಲಯ’ ಇನ್-ಹೋಸ್ ಲೈಬ್ರರಿ ಆಪರೇಷನ್ ಸಾರ್ವಾರ್ಥೋ ಅನ್ನು ಬಳಸಿಕೊಂಡು ಸಂಮೂಳ ಸ್ವಯಂಚಾಲಿತವಾಗಿ ಕಾರ್ಯಗತಗೊಳಿಸಲಾಗಿದೆ. ಆನ್‌ಲೈನ್ ಪಬ್ಲಿಕ್ ಆಕ್ಸೆಸ್ ಕೆಟಲಾಗ್(ಒಪ್ಪ್ಯಾಕ್)ಪದ್ಧತಿಯನ್ನು ಪರಿಚಯಿಸಲಾಗಿದ್ದು, ಗ್ರಂಥಾಲಯದ ಸದಸ್ಯರು ತಮ್ಮ ಅನುಕೂಲಕ್ಕೆ ತಕ್ಷಂತೆ ಎಲ್ಲಿಂದಾದರೂ, ಯಾವುದೇ ಸಮಯದಲ್ಲಿ ಗ್ರಂಥಾಲಯದಲ್ಲಿ ಲಭ್ಯವಿರುವ ಮಾಹಿತಿಯನ್ನು ಸುಲಭವಾಗಿ ಹುಡುಕಬಹುದಾಗಿದೆ.

ವಿಧಾನಮಂಡಲ ಗ್ರಂಥಾಲಯ ಸಮಿತಿಯ ಮಾರ್ಗದರ್ಶನದಲ್ಲಿ  
ಗ್ರಂಥಾಲಯವು ಈವರೆಗೆ ರಾಜ್ಯದ ಖ್ಯಾತ ಸಂಸದೀಯ ಪಟುಗಳ ಮೇಲೆ  
ಹಲವಾರು ಮಸ್ತಕಗಳನ್ನು ಪ್ರಕಟಿಸಿದೆ. “ಪ್ರತಿಭಾವಂತ ಸಂಸದೀಯ ಪಟುಗಳು”  
ಮಾಲಿಕೆಯಡಿ ಸುಮಾರು 93 ಮಸ್ತಕಗಳನ್ನು ಮತ್ತು ಲೋಕಸಭೆಯವರು  
ಪ್ರಕಟಿಸಿರುವ 14 ಆಂಗ್ಲ ಭಾಷೆಯ ಮಸ್ತಕಗಳನ್ನು ಕನ್ನಡಕ್ಕೆ ಭಾಷಾಂತರಿಸಿ ಮುದ್ರಿಸಿ  
ಪ್ರಕಟಿಸಲಾಗಿದೆ ಹಾಗೂ ಸದರಿ ಮಸ್ತಕಗಳನ್ನು ಡಿಜಿಟಲ್‌ಜೇಷನ್ ಮಾಡಿದ್ದು,  
ಇದರೊಂದಿಗೆ ಈವರೆಗೂ ಡಿಜಿಟಲೀಕರಣಗೊಳಿಸಿರುವ ವಿಧಾನ ಸಭೆ ಮತ್ತು  
ವಿಧಾನ ಪರಿಷತ್ತಿನ ನಡವಳಿಗಳನ್ನು ಸಹ ಕನಾಂಟಕ ವಿಧಾನ ಸಭೆಯ ಅಂತರ್ಜಾಲ  
ತಾಣ [www.kla.kar.nic.in](http://www.kla.kar.nic.in) ಪಡೆಯಬಹುದಾಗಿದೆ.

ಕನಾಟಕ ವಿಧಾನಮಂಡಲ  
 ಕಾರ್ಯಗಳು ಮತ್ತು ಕರ್ತವ್ಯಗಳ ವಿವರಗಳು  
 ಕನಾಟಕ ವಿಧಾನಮಂಡಲ ಇ-ಗ್ರಂಥಾಲಯ ಶಾಖೆ

ಮಾನ್ಯ ಸಭಾಧ್ಯಕ್ಷರು

↓  
ಕಾರ್ಯದಶೀರ್ಣ

↓  
ನಿರ್ದೇಶಕರು

↓  
ಜಂಟಿ ನಿರ್ದೇಶಕರು

↓  
ಮುಖ್ಯ ಗ್ರಂಥಪಾಲಕರು

↓  
ಸಹಾಯಕ ಗ್ರಂಥಪಾಲಕರು

↓  
ಹಿರಿಯ ಗ್ರಂಥಾಲಯ ಸಹಾಯಕರು

↓  
ಗ್ರಂಥಾಲಯ ಸಹಾಯಕರು

↓  
ಕಿರಿಯ ಗ್ರಂಥಾಲಯ ಸಹಾಯಕರು

↓  
ಬೆರಳಬುಗಾರರು

↓  
ಜರ್ಮೇಡಾರ್/ದಲಾಯತ್

(ii) ಇ-ಗ್ರಂಥಾಲಯ ಶಾಖೆ ಅಧಿಕಾರಿಗಳ ಮತ್ತು ನೋಕರರ ಅಧಿಕಾರಗಳು ಮತ್ತು ಕರ್ತವ್ಯಗಳು:

	ಕಾರ್ಯದರ್ಶಿ	ಕನಾರ್ಟಕ ವಿಧಾನ ಸಭೆ ಸಚಿವಾಲಯದ ಮುಖ್ಯಸ್ಥರು.
1.	ನಿರ್ದೇಶಕರು	ಗ್ರಂಥಾಲಯ ಶಾಖೆಯ ಕಾರ್ಯಗಳು, ಮಾನ್ಯ ಸಭಾಧ್ಯಕ್ಷರು ಹಾಗೂ ಕಾರ್ಯದರ್ಶಿಯವರು ಆಗಿಂದಾಗೆ ವಹಿಸುವ ಇತರೆ ಕಾರ್ಯಗಳು.
2.	ಜಂಟಿ ನಿರ್ದೇಶಕರು	ಗ್ರಂಥಾಲಯ ಶಾಖೆಯ ಕಾರ್ಯಗಳು, ಮಾನ್ಯ ಸಭಾಧ್ಯಕ್ಷರು ಹಾಗೂ ಕಾರ್ಯದರ್ಶಿಯವರು ಆಗಿಂದಾಗೆ ವಹಿಸುವ ಇತರೆ ಕಾರ್ಯಗಳು.
3.	ಮುಖ್ಯ ಗ್ರಂಥಪಾಲಕರು	ಗ್ರಂಥಾಲಯ ಶಾಖೆಯ ಕಾರ್ಯಗಳ ಸಂಪೂರ್ಣ ಜವಾಬ್ದಾರಿ ವಹಿಸುವುದು, ಮಾನ್ಯ ಸಭಾಧ್ಯಕ್ಷರು, ಕಾರ್ಯದರ್ಶಿಗಳು, ನಿರ್ದೇಶಕರು, ಜಂಟಿ ನಿರ್ದೇಶಕರು ವಹಿಸುವ ಕೆಲಸವನ್ನು ನಿರ್ವಹಿಸುವುದು.
4.	ಸಹಾಯಕ ಗ್ರಂಥಪಾಲಕರು	ಗ್ರಂಥಾಲಯ ಶಾಖೆಯ ಸಂಪೂರ್ಣ ಮೇಲ್ವಿಚಾರಣೆ, ಹಿರಿಯ ಗ್ರಂಥಾಲಯ ಸಹಾಯಕರು ಹಾಗೂ ಗ್ರಂಥಾಲಯ ಸಹಾಯಕರು ಮಂಡಿಸಿರುವ ಕಡತಗಳ ಪರಿಶೀಲನೆ ಹಾಗೂ ಪ್ರಮುಖ ವಿಷಯಗಳನ್ನು ಮುಖ್ಯ ಗ್ರಂಥಪಾಲಕರಿಗೆ ವರದಿ ಮಾಡುವುದು ಮತ್ತು ಶಾಖೆಯ ಮೇಲಾಧಿಕಾರಿಗಳ ನಿರ್ದೇಶನದ ಮೇರೆಗೆ ಕಾರ್ಯನಿರ್ವಹಣೆ ಇತ್ಯಾದಿ.
5.	ಹಿರಿಯ ಗ್ರಂಥಾಲಯ ಸಹಾಯಕರು	ಶಾಖೆಯಿಂದ ಹೊರಡಿಸಲಾದ ಕಾರ್ಯಹಂಚಿಕೆಯ ರೀತ್ಯಾ ಕಾರ್ಯನಿರ್ವಹಿಸುವುದು ಹಾಗೂ ಶಾಖೆಯ ಮೇಲಾಧಿಕಾರಿಗಳು ಸೂಚಿಸುವ ಕಾರ್ಯವನ್ನು ನಿರ್ವಹಿಸುವುದು.
6.	ಗ್ರಂಥಾಲಯ ಸಹಾಯಕರು	ಶಾಖೆಯಿಂದ ಹೊರಡಿಸಲಾದ ಕಾರ್ಯಹಂಚಿಕೆಯ ರೀತ್ಯಾ ಕಾರ್ಯನಿರ್ವಹಿಸುವುದು ಹಾಗೂ ಶಾಖೆಯ ಮೇಲಾಧಿಕಾರಿಗಳು ಸೂಚಿಸುವ ಕಾರ್ಯವನ್ನು ನಿರ್ವಹಿಸುವುದು

7.	ಕಿರಿಯ ಗ್ರಂಥಾಲಯ ಸಹಾಯಕರು	ಶಾಖೆಯಿಂದ ಹೊರಡಿಸಲಾದ ಕಾರ್ಯಹಂಚಿಕೆಯ ರೀತ್ಯಾ ಕಾರ್ಯನಿರ್ವಹಿಸುವುದು ಹಾಗೂ ಶಾಖೆಯ ಮೇಲಾಧಿಕಾರಿಗಳು ಸೂಚಿಸುವ ಕಾರ್ಯವನ್ನು ನಿರ್ವಹಿಸುವುದು.
9.	ಬೆರಳಜ್ಞಗಾರರು	ಶಾಖೆಯಿಂದ ಹೊರಡಿಸಲಾದ ಕಾರ್ಯಹಂಚಿಕೆಯ ರೀತ್ಯಾ ಕಾರ್ಯನಿರ್ವಹಿಸುವುದು ಹಾಗೂ ಶಾಖೆಯ ಮೇಲಾಧಿಕಾರಿಗಳು ವಹಿಸುವ ಬೆರಳಜ್ಞ ಕೆಲಸಗಳನ್ನು ನಿರ್ವಹಿಸುವುದು.
10.	ದಲಾಯತ್	ಗ್ರಂಥಾಲಯದ ಸ್ವಚ್ಛತೆಯನ್ನು ಕಾಪಾಡುವುದು ಹಾಗೂ ಕಿರಿಯ ಗ್ರಂಥಾಲಯ ಸಹಾಯಕರು, ಗ್ರಂಥಾಲಯ ಸಹಾಯಕರು ಹಾಗೂ ಶಾಖೆಯ ಮೇಲಾಧಿಕಾರಿಗಳು ವಹಿಸಿದ ಕಾರ್ಯವನ್ನು ನಿರ್ವಹಿಸುವುದು.

(iii) ಮೇಲ್ಮೈಚಾರಣೆ ಮತ್ತು ಹೊಣೆಗಾರಿಕೆಯ ಮಾರ್ಗಗಳು ಸೇರಿದಂತೆ ತೀವ್ರಾನ  
ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಅನುಸರಿಸಬೇಕಾದ ಕಾರ್ಯವಿಧಾನಗಳು:

ಕಿರಿಯ ಗ್ರಂಥಾಲಯ ಸಹಾಯಕರು	ಶಾಖೆಯಿಂದ ಹೊರಡಿಸಲಾದ ಕಾರ್ಯಹಂಚಿಕೆಯ ರೀತ್ಯಾ ಕಾರ್ಯನಿರ್ವಹಿಸುವುದು, ಕಡತಗಳ ಸ್ವೀಕೃತಿ, ಹೊಸ ಕಡತಗಳನ್ನು ತೆರೆಯುವುದು, ಅಸ್ತಿತ್ವದಲ್ಲಿರುವ ಕಡತಗಳನ್ನು ಮಂಡಿಸುವುದು, ಕಡತಗಳ ದಿನಚರಿ ನಿರ್ವಹಿಸುವುದು ಹಾಗೂ ಶಾಖೆಯ ಮೇಲಾಧಿಕಾರಿಗಳು ಸೂಚಿಸುವ ಕಾರ್ಯವನ್ನು ನಿರ್ವಹಿಸುವುದು.
ಗ್ರಂಥಾಲಯ ಸಹಾಯಕರು	ಶಾಖೆಯಿಂದ ಹೊರಡಿಸಲಾದ ಕಾರ್ಯಹಂಚಿಕೆಯ ರೀತ್ಯಾ ಕಾರ್ಯನಿರ್ವಹಿಸುವುದು, ಕಡತಗಳ ಸ್ವೀಕೃತಿ, ಹೊಸ ಕಡತಗಳನ್ನು ತೆರೆಯುವುದು, ಅಸ್ತಿತ್ವದಲ್ಲಿರುವ ಕಡತಗಳನ್ನು ಮಂಡಿಸುವುದು, ಕಡತಗಳ ದಿನಚರಿ ನಿರ್ವಹಿಸುವುದು ಹಾಗೂ ಶಾಖೆಯ ಮೇಲಾಧಿಕಾರಿಗಳು ಸೂಚಿಸುವ ಕಾರ್ಯವನ್ನು ನಿರ್ವಹಿಸುವುದು.
ಹಿರಿಯ ಗ್ರಂಥಾಲಯ ಸಹಾಯಕರು	ಶಾಖೆಯಿಂದ ಹೊರಡಿಸಲಾದ ಕಾರ್ಯಹಂಚಿಕೆಯ ರೀತ್ಯಾ ಕಾರ್ಯನಿರ್ವಹಿಸುವುದು, ಕಡತಗಳ ಸ್ವೀಕೃತಿ, ಹೊಸ ಕಡತಗಳನ್ನು ತೆರೆಯುವುದು, ಅಸ್ತಿತ್ವದಲ್ಲಿರುವ ಕಡತಗಳನ್ನು ಮಂಡಿಸುವುದು, ಕಡತಗಳ ದಿನಚರಿ ನಿರ್ವಹಿಸುವುದು ಹಾಗೂ ಶಾಖೆಯ ಮೇಲಾಧಿಕಾರಿಗಳು ಸೂಚಿಸುವ ಕಾರ್ಯವನ್ನು ನಿರ್ವಹಿಸುವುದು.

ಸಹಾಯಕ ಗ್ರಂಥಪಾಲಕರು	ಗ್ರಂಥಾಲಯ ಶಾಖೆಯ ಸಂಪೂರ್ಣ ಮೇಲ್ಮೈಚಾರಣೆ, ಹಿರಿಯ ಗ್ರಂಥಾಲಯ ಸಹಾಯಕರು ಹಾಗೂ ಗ್ರಂಥಾಲಯ ಸಹಾಯಕರು ಮಂಡಿಸುವ ಕಡತಗಳನ್ನು ಪರಿಶೀಲಿಸಿ ಮುಖ್ಯ ಗ್ರಂಥಪಾಲಕರಿಗೆ ಮಂಡಿಸುವುದು ಹಾಗೂ ಶಾಖೆಯ ಮೇಲಾಧಿಕಾರಿಗಳ ನಿರ್ದೇಶನದ ಮೇರೆಗೆ ಕಾರ್ಯವನ್ನು ನಿರ್ವಹಿಸುವುದು.
ಮುಖ್ಯ ಗ್ರಂಥಪಾಲಕರು	ಗ್ರಂಥಾಲಯ ಶಾಖೆಯ ಕಾರ್ಯಗಳ ಸಂಪೂರ್ಣ ಜವಾಬಾದಿ ವಹಿಸುವುದು, ಮಾನ್ಯ ಸಭಾಧ್ಯಕ್ಷರು, ಕಾರ್ಯದರ್ಶಿಗಳು, ನಿರ್ದೇಶಕರು, ಜಂಟಿ ನಿರ್ದೇಶಕರು ವಹಿಸುವ ಕೆಲಸವನ್ನು ನಿರ್ವಹಿಸುವುದು.
ಜಂಟಿ ನಿರ್ದೇಶಕರು	ಗ್ರಂಥಾಲಯ ಶಾಖೆಯ ಕಾರ್ಯಗಳು, ಮಾನ್ಯ ಸಭಾಧ್ಯಕ್ಷರು ಹಾಗೂ ಕಾರ್ಯದರ್ಶಿಯವರು ಆಗಿಂದಾಗೆ ವಹಿಸುವ ಇತರೆ ಕಾರ್ಯಗಳು.
ನಿರ್ದೇಶಕರು	ಗ್ರಂಥಾಲಯ ಶಾಖೆಯ ಕಾರ್ಯಗಳು, ಮಾನ್ಯ ಸಭಾಧ್ಯಕ್ಷರು ಹಾಗೂ ಕಾರ್ಯದರ್ಶಿಯವರು ಆಗಿಂದಾಗೆ ವಹಿಸುವ ಇತರೆ ಕಾರ್ಯಗಳು.
ಕಾರ್ಯದರ್ಶಿ	ಕನಾಟಕ ವಿಧಾನ ಸಭೆ ಸಚಿವಾಲಯದ ಮುಖ್ಯಸ್ಥರು.

**(iv) ೪-ಗ್ರಂಥಾಲಯ ಶಾಖೆಯ ಕಾರ್ಯಗಳ ನಿರ್ವಹಣೆಗೆ ರೂಪಿಸಿರುವ ಸೂತ್ರಗಳು:**

ಜಮೀದಾರ್/ದಲಾಯತ್ತು	ಅವರಿಗೆ ವಹಿಸಲಾಗಿರುವ ಕೆಲಸಗಳನ್ನು ತೆಕ್ಕಣವೇ ನಿರ್ವಹಿಸುವುದು.
ಬೆರಳಜ್ಞಗಾರರು	ಶಾಖೆಯಿಂದ ಹೊರಡಿಸಲಾದ ಕಾರ್ಯಹಂಚಿಕೆಯ ರೀತ್ಯಾ ಕಾರ್ಯನಿರ್ವಹಿಸುವುದು ಹಾಗೂ ಶಾಖೆಯ ಮೇಲಾಧಿಕಾರಿಗಳು ವಹಿಸುವ ಬೆರಳಜ್ಞ ಕೆಲಸಗಳನ್ನು ನಿರ್ವಹಿಸುವುದು.
ಕಿರಿಯ ಗ್ರಂಥಾಲಯ ಸಹಾಯಕರು	ಅವರಿಗೆ ವಹಿಸಲಾಗಿರುವ ಕೆಲಸಗಳನ್ನು ಆಯಾ ದಿನದಂದೇ ನಿರ್ವಹಿಸುವುದು. ಕಡತ/ಸ್ವೀಕೃತಿಗಳನ್ನು ಮಂಡಿಸುವುದು. ಮೂರು ದಿನಗಳವರೆಗೆ ಕಾಲಾವಕಾಶ, ಆದ್ಯತೆ ಮೇರೆಗೆ ಕಡತವನ್ನು ಕೂಡಲೇ ಮಂಡಿಸುವುದು.
ಗ್ರಂಥಾಲಯ ಸಹಾಯಕರು	ಅವರಿಗೆ ವಹಿಸಲಾಗಿರುವ ಕೆಲಸಗಳನ್ನು ಆಯಾ ದಿನದಂದೇ ನಿರ್ವಹಿಸುವುದು. ಕಡತ/ಸ್ವೀಕೃತಿಗಳನ್ನು ಮಂಡಿಸುವುದು. ಮೂರು ದಿನಗಳವರೆಗೆ ಕಾಲಾವಕಾಶ, ಆದ್ಯತೆ ಮೇರೆಗೆ ಕಡತವನ್ನು ಕೂಡಲೇ ಮಂಡಿಸುವುದು.

ಹಿರಿಯ ಗ್ರಂಥಾಲಯ ಸಹಾಯಕರು	ಅವರಿಗೆ ವಹಿಸಲಾಗಿರುವ ಕೆಲಸಗಳನ್ನು ಆಯಾ ದಿನದಂದೇ ನಿರ್ವಹಿಸುವುದು. ಕಡತ/ಸ್ವೀಕೃತಿಗಳನ್ನು ಮಂಡಿಸುವುದು. ಮೂರು ದಿನಗಳವರೆಗೆ ಕಾಲಾವಕಾಶ, ಆದ್ಯತೆ ಮೇರೆಗೆ ಕಡತವನ್ನು ಕೊಡಲೇ ಮಂಡಿಸುವುದು.
ಸಹಾಯಕ ಗ್ರಂಥಪಾಲಕರು	ಗ್ರಂಥಾಲಯ ಶಾಖೆಯ ಸಂಪೂರ್ಣ ಮೇಲ್ಮೈಚಾರಣೆ, ಹಿರಿಯ ಗ್ರಂಥಾಲಯ ಸಹಾಯಕರು, ಗ್ರಂಥಾಲಯ ಸಹಾಯಕರು ಹಾಗೂ ಕಿರಿಯ ಗ್ರಂಥಾಲಯ ಸಹಾಯಕರು ಮಂಡಿಸುವ ಕಡತಗಳನ್ನು ಪರಿಶೀಲಿಸಿ ಮುಖ್ಯ ಗ್ರಂಥಪಾಲಕರಿಗೆ ಮಂಡಿಸುವುದು.
ಮುಖ್ಯ ಗ್ರಂಥಪಾಲಕರು	ಗ್ರಂಥಾಲಯ ಶಾಖೆಯ ಕಾರ್ಯಗಳ ಸಂಪೂರ್ಣ ಜವಾಬ್ದಾರಿ ವಹಿಸುವುದು, ಮಾನ್ಯ ಸಭಾಧ್ಯಕ್ಷರು, ಕಾರ್ಯದರ್ಶಿಗಳು, ನಿರ್ದೇಶಕರು, ಜಂಟಿ ನಿರ್ದೇಶಕರು ವಹಿಸುವ ಕೆಲಸವನ್ನು ನಿರ್ವಹಿಸುವುದು.
ಜಂಟಿ ನಿರ್ದೇಶಕರು	ಗ್ರಂಥಾಲಯ ಶಾಖೆಯ ಕಾರ್ಯಗಳು, ಮಾನ್ಯ ಸಭಾಧ್ಯಕ್ಷರು ಹಾಗೂ ಕಾರ್ಯದರ್ಶಿಯವರು ಆಗಿಂದಾಗ್ಗೆ ವಹಿಸುವ ಇತರೆ ಕಾರ್ಯಗಳು.
ನಿರ್ದೇಶಕರು	ಗ್ರಂಥಾಲಯ ಶಾಖೆಯ ಕಾರ್ಯಗಳು, ಮಾನ್ಯ ಸಭಾಧ್ಯಕ್ಷರು ಹಾಗೂ ಕಾರ್ಯದರ್ಶಿಯವರು ಆಗಿಂದಾಗ್ಗೆ ವಹಿಸುವ ಇತರೆ ಕಾರ್ಯಗಳು.
ಕಾರ್ಯದರ್ಶಿ	ಕನಾಣಟಕ ವಿಧಾನ ಸಭೆ ಸಚಿವಾಲಯದ ಮುಖ್ಯಸ್ಥರು.

(V) ಇ-ಗ್ರಂಥಾಲಯ ಶಾಶ್ವತ ಕಾರ್ಯಗಳನ್ನು ನೆರವೇರಿಸುವುದಕ್ಕಾಗಿ ಹೊಂದಿರುವ ಅಧಿಕಾರ ನಿಯಂತ್ರಣಾದಲ್ಲಿರುವ ಅಧಿಕಾರ ಉದ್ಯೋಗಿಗಳು ಬಳಸುವ ನಿಯಮಗಳು, ವಿಧಿನಿಯಮಗಳು, ಅನುಸೂಚಿಗಳು, ಕೈಪೀಡಿಗಳು ಮತ್ತು ದಾಖಲೆಗಳು:

1. ಕನಾರ್ಕ ವಿಧಾನ ಸಭೆಯ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮಗಳು.
2. ಕನಾರ್ಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮಗಳು.

(vi) ಇ-ಗ್ರಂಥಾಲಯ ಶಾಖೆಯ ಹೊಂದಿರುವ ಅಧಿಕಾರ ನಿಯಂತ್ರಣದಲ್ಲಿರುವ ದಸ್ತಾವೇಚುಗಳ ಪ್ರವರ್ಗಗಳ ವಿವರ ಪಟ್ಟಿ:

1. ಕನಾರ್ಟಿಕ ವಿಧಾನ ಸಭೆ ನಡಾವಳಿಗಳು.
2. ಕನಾರ್ಟಿಕ ವಿಧಾನ ಪರಿಷತ್ತು ನಡಾವಳಿಗಳು.
3. ಲೋಕಸಭೆಯ ನಡಾವಳಿಗಳು.
4. ರಾಜ್ಯಸಭೆಯ ನಡಾವಳಿಗಳು.
5. ಕನಾರ್ಟಿಕ ರಾಜ್ಯ ಪತ್ರಗಳು.
6. ಭಾರತ ರಾಜ್ಯ ಪತ್ರಗಳು.
7. ಕಾನೂನು ಮತ್ತು ರಾಜ್ಯಶಾಸ್ತ್ರ, ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರ ಹಾಗೂ ಇತರೆ ಮುಸ್ತಕಗಳು.
8. ವರದಿಗಳು.

(vii) ಇ-ಗ್ರಂಥಾಲಯ ಶಾಶ್ವತ ಕಾರ್ಯನೀತಿಯ ರಚನೆ ಅಥವಾ ಅದರ ಅನುಷ್ಠಾನಕ್ಕೆ, ಸಂಬಂಧಿಸಿದಂತೆ ಸಾರ್ವಜನಿಕರೊಡನೆ ಸಮಾರ್ಪೋಜಿಸಲು ಅಥವಾ ಅವರ ಪ್ರತಿನಿಧಿವಿರುವಂತೆ ಮಾಡಲು ಇರುವಂತ ವ್ಯವಸ್ಥೆಗಳ ವಿವರಗಳು:

—ಅನ್ವಯಿಸುವುದಿಲ್ಲ—

(viii) ಮಂಡಳಿಗಳು, ಪರಿಷತ್ತುಗಳು, ಸಮಿತಿಗಳು, ಇತರೆ ನಿಕಾಯಗಳು ಮತ್ತು ಅದರ ಭಾಗವಾಗಿ ಅಥವಾ ಅದರ ಸಲಹೆಯ ಉದ್ದೇಶಕ್ಕಾಗಿ ರಚಿತವಾದ ಇಬ್ಬರು ಅಥವಾ ಹೆಚ್ಚು ವ್ಯಕ್ತಿಗಳೊಳಗೊಂಡ ಮಂಡಳಿಗಳ, ಪರಿಷತ್ತುಗಳ, ಸಮಿತಿಗಳ ಮತ್ತು ಇತರ ನಿಕಾಯಗಳ ಸಭೆಗಳು, ಸಾರ್ವಜನಿಕರಿಗೆ ಮುಖ್ಯವಾಗಿರುತ್ತವೆಯೇ ಅಥವಾ ಅಂತಹ ಸಭೆಯ ನಡವಳಿಗಳು ಸಾರ್ವಜನಿಕರಿಗೆ ದೊರೆಯುತ್ತವೆಯೇ ಎಂಬುದರ ವಿವರಗಳ ಪಟ್ಟಿ.

-ಅನ್ವಯಿಸುವುದಿಲ್ಲ-

**(ix) ಇ-ಗ್ರಂಥಾಲಯ ಶಾಶ್ವತ ಅಧಿಕಾರಿಗಳ ಮತ್ತು ನೋಕರರ ನಿದೇಶಿಕೆ:**

ಬಿ.ಎಸ್.ಮಹಾಲಿಂಗೇಶ್

ನಿದೇಶಕರು

ಬಿ.ಎಂ.ಶಂಭು  
ಜಂಟಿ ನಿದೇಶಕರು

ಕನಕಪ್ಪೆ ನಲವಾಗಲ  
ಮುಖ್ಯ ಗ್ರಂಥಪಾಲಕರು

ಲೋಕೇಶ್ವರ.ಜೆ.ಎಲ್.  
ಸಹಾಯಕ ಗ್ರಂಥಪಾಲಕರು

ವೆಂಕಟರಾಮು.ಟಿ.ಆರ್.  
ಹಿರಿಯ ಗ್ರಂಥಾಲಯ ಸಹಾಯಕರು

ಮಹಂತಪ್ಪ.ಕೆ.  
ಗ್ರಂಥಾಲಯ ಸಹಾಯಕರು

ಸಂದೀಪ ಕೋಡಿಹಳ್ಳಿ  
ಗ್ರಂಥಾಲಯ ಸಹಾಯಕರು

ಬಜ್ಞೇಗೌಡ.ಎಂ.  
ಗ್ರಂಥಾಲಯ ಸಹಾಯಕರು

ಅಭಿಷೇಕ್.ಎಂ.ಎ.  
ಗ್ರಂಥಾಲಯ ಸಹಾಯಕರು

ಶಂಕರಪ್ಪ.ಬಿ.ಎನ್.  
ಗ್ರಂಥಾಲಯ ಸಹಾಯಕರು

ನವನೀತ ಕುಮಾರ.ಬಿ.ವ್ಯೇ.  
ಗ್ರಂಥಾಲಯ ಸಹಾಯಕರು

ಬಾಲಾಚಿ.ಕೆ.ವಿ.  
ಕೆರಿಯ ಗ್ರಂಥಾಲಯ ಸಹಾಯಕರು

ಚಂದ್ರಜಿ.ಕೆ.  
ಕೆರಿಯ ಗ್ರಂಥಾಲಯ ಸಹಾಯಕರು

ರೇಣುಕಾ ಶಂಕರಗೌಡ ಪಾಟೀಲ್  
ಬೆರಳಚ್ಚುಗಾರರು

ಜಮೀದಾರ್/ದಲಾಯತ್

(x) ಕನಾಟಕ ವಿಧಾನ ಸಭೆ ಸಚಿವಾಲಯದ ವಿಧಿನಿಯಮಗಳಲ್ಲಿ  
ಉಪಬಂಧಿಸಿರುವಂತೆ, ಪರಿಹಾರದ ವ್ಯವಸ್ಥೆಯು ಸೇರಿದಂತೆ ಇ-ಗ್ರಂಥಾಲಯ  
ಶಾಖೆಯ ಪ್ರತಿಯೊಬ್ಬ ಅಧಿಕಾರಿ ಗಳು ಮತ್ತು ನೌಕರರು ಪಡೆಯುವ ತಿಂಗಳ ಸಂಬಳ:

ಕ್ರ.ಸಂ.	ಹೆಸರು ಮತ್ತು ಪದನಾಮ	ಸಂಬಳ(ಮೂಲ ವೇತನ)
1.	ಬಿ.ಎಸ್. ಮಹಾಲಿಂಗೇಶ್, ನಿರ್ದೇಶಕರು	92,700/-
2.	ಬಿ.ಎಂ.ಶಂಭು, ಜಂಟಿ ನಿರ್ದೇಶಕರು	76,300/-
3.	ಕನಕಪ್ಪ ನಲವಾಗಲ, ಮುಖ್ಯ ಗ್ರಂಥಪಾಲಕರು	53,900/-
4.	ಲೋಕೇಶ್ವರ ಜೆ.ಎಲ್., ಸಹಾಯಕ ಗ್ರಂಥಪಾಲಕರು	51,400/-
5.	ವೆಂಕಟರಾಮು ಟಿ.ಆರ್., ಹಿರಿಯ ಗ್ರಂಥಾಲಯ ಸಹಾಯಕ	51,400/-
6.	ಮಹಂತಪ್ಪ ಕೆ., ಗ್ರಂಥಾಲಯ ಸಹಾಯಕರು	37,900/-
7.	ಸಂದೀಪ.ಕೋಡಿಹಳ್ಳಿ, ಗ್ರಂಥಾಲಯ ಸಹಾಯಕರು	35,150/-
8.	ಬಣ್ಣೇಗೌಡ ಎಂ., ಗ್ರಂಥಾಲಯ ಸಹಾಯಕರು	35,150/-
9.	ಅಭಿಷೇಕ್ ಎಂ.ಎ., ಗ್ರಂಥಾಲಯ ಸಹಾಯಕರು	35,150/-
10.	ಶಂಕರಪ್ಪ ಬಿ.ಎನ್., ಗ್ರಂಥಾಲಯ ಸಹಾಯಕರು	35,150/-
11.	ನವನಿತೆ ಕುಮಾರ ಬಿ.ವ್ಯೇ., ಗ್ರಂಥಾಲಯ ಸಹಾಯಕರು	30,350/-
12.	ಬಾಲಾಜಿ ಕೆ.ವಿ., ಕಿರಿಯ ಗ್ರಂಥಾಲಯ ಸಹಾಯಕರು	24,600/-
13.	ಚಂದ್ರ ಜೆ.ಕೆ., ಕಿರಿಯ ಗ್ರಂಥಾಲಯ ಸಹಾಯಕರು	24,600/-
14.	ರೇಖುಕಾ.ಶಂಕರಗೌಡ.ಪಾಟೀಲ್, ಬೆರಳೆಚ್ಚಗಾರರು	22,950/-
15.	ವೆಂಕಟೇಶ್.ಎನ್., ಜಮೀದಾರ್	31,850/-
16.	ಮಹದೇವಮೃ ಎಂ., ಜಮೀದಾರ್	31,500/-
17.	ಧನಮೃ., ಜಮೀದಾರ್	29,600/-
18.	ಆದಮೃ., ಜಮೀದಾರ್	30,350/-
19.	ಸುಧಾವಾಣಿ ಕೋಲಾ., ಜಮೀದಾರ್	23,500/-
20.	ಜಶ್ಮಿ ಕೆ.ವಿ., ದಲಾಯತ್	22,400/-
21.	ಕಿರಣ್ ಕುಮಾರ್ ಕೆ.ಟಿ., ದಲಾಯತ್	22,950/-
22.	ಮೇರೇಶ್.ಟಿ., ದಲಾಯತ್	22,400/-
23.	ಅಲಕ್ ಸ್ವಾಮಿ.ಎನ್.ಎಸ್., ದಲಾಯತ್	19,500/-
24.	ಅಜುನ್.ಎನ್., ದಲಾಯತ್	17,400/-

(xi) ಎಲ್ಲಾ ಯೋಜನೆಗಳ ವಿವರಗಳನ್ನು ಸೂಚಿಸುವ ಪ್ರಸ್ತಾವಿತ ವೆಚ್ಚಗಳನ್ನು ಮತ್ತು ಮಾಡಲಾದ ಬಟವಾಡೆಗಳ ವರದಿಯನ್ನು ಸೂಚಿಸಿ ಅದರ ಪ್ರತಿಯೊಂದು ಏಜನ್ಸಿಗೆ ಹಂಚಿಕೆ ಮಾಡಲಾದ ಅಯವ್ಯಯ:

-ಅನ್ವಯಿಸುವುದಿಲ್ಲ-

(xii) ಹಂಚಿಕೆ ಮಾಡಲಾದ ಮೊಬಿಲಸುಗಳನ್ನು ಒಳಗೊಂಡು, ಸಹಾಯಧನ ಕಾರ್ಯಕ್ರಮಗಳ ಜಾರಿಯ ವಿಧಾನವನ್ನು ಮತ್ತು ಅಂತಹ ಕಾರ್ಯಕ್ರಮಗಳ ಫಲಾನುಭವಿಗಳ ವಿವರಗಳು:

-ಅನ್ನಯಿಸುವುದಿಲ್ಲ-

(xiii) ನೀಡಿರುವ ರಿಯಾಲಿಟಿಗಳು,ಅನುಮತಿ ಪತ್ರಗಳನ್ನು ಅಥವಾ ಅಧಿಕಾರ ಪತ್ರಗಳನ್ನು ಪಡೆಯುವವರ ವಿವರ:

—ಅನ್ವಯಿಸುವುದಿಲ್ಲ—

**(xiv) ಇ-ಗ್ರಂಥಾಲಯ ಶಾಖೆಯಲ್ಲಿ ಲಭ್ಯವಿರುವ ಅಧಿಕಾರ ಹೊಂದಿರುವ, ವಿದ್ಯಾನ್ಯಾನ ರೂಪಕ್ಕೆ ಪರಿವರ್ತಿಸಿರುವ ಮಾಹಿತಿಗೆ ಸಂಬಂಧಿಸಿದ ವಿವರಗಳು:**

ಕನಾರ್ಚಿಕ ವಿಧಾನಮಂಡಲ ಇ-ಗ್ರಂಥಾಲಯ ಶಾಖೆಯಲ್ಲಿ ಇ-ಗ್ರಂಥಾಲಯ (e-Granthalaya 4.0) ತಂತ್ರಾಂಶವನ್ನು ಅಳಡಿಸಲಾಗಿದ್ದು, ಸದರಿ ತಂತ್ರಾಂಶದಲ್ಲಿ ಆನ್‌ಲೈನ್ ಪೆಟ್‌ಸ್‌ಆರ್ಕ್‌ಸಿಸ್‌ಎಸ್‌‌ಆರ್ಪಿಸ್‌ (OPAC) ಮುಖಾಂಶ ವಿಧಾನಮಂಡಲ ಗ್ರಂಥಾಲಯದಲ್ಲಿ ಲಭ್ಯವಿರುವ ಮಸ್ತಕಗಳ ಮಾಹಿತಿಯನ್ನು ಪಡೆಯಲು ವ್ಯವಸ್ಥೆಗೊಳಿಸಲಾಗಿದೆ.

(XV) ಸಾರ್ವಜನಿಕ ಉಪಯೋಗಕ್ಕಾಗಿ ಗ್ರಂಥಾಲಯವನ್ನು ಅಥವಾ ವಾಚನಾಲಯವನ್ನು ನಿರ್ವಹಿಸುತ್ತಿದ್ದಲ್ಲಿ ಅದರ ಕರ್ತವ್ಯ ವೇಳಾ ಮಾಹಿತಿ ಪಡೆಯಲು ಸಾರ್ವಜನಿಕರಿಗೆ ಲಭ್ಯವಿರುವ ಶೋಲಭ್ಯಗಳ ವಿವರಗಳು:

ಸಾರ್ವಜನಿಕರಿಗಾಗಿ ಕನಾರ್ಟಕ ವಿಧಾನಮಂಡಳ ಗ್ರಂಥಾಲಯ ಮತ್ತು ವಾಚನಾಲಯವನ್ನು ನಿರ್ವಹಿಸುವುದಿಲ್ಲ.

ಕನಾರ್ಟಕ ವಿಧಾನ ಸಭೆ ಹಾಗೂ ವಿಧಾನ ಪರಿಷತ್ತಿನ ಮಾನ್ಯ ಸದಸ್ಯರುಗಳು ಮುಸ್ತಕಗಳನ್ನು ಬೆಳಿಗ್ಗೆ:10:00 ರಿಂದ ಸಂಚಿ:05:30 ಗಂಟೆಯರೆಗೆ ಪರಾಮರ್ಶಿಸಬಹುದು ಹಾಗೂ ಪರಾಮರ್ಶಿಸಲಾದ ಮಾಹಿತಿಗಳ ಜೀರಾಕ್ಸ್ ಪ್ರತಿಗಳು ಅವಶ್ಯಕವಾಗಿದ್ದಲ್ಲಿ ಪಡೆಯಲು ಅನುಕೂಲ ಮಾಡಿಕೊಡಲಾಗುವುದು.

ಕನಾರ್ಟಕ ವಿಧಾನಮಂಡಳ ನಿಯಮಗಳಂತೆ ಮೂವಾನ್ನುಮತಿಯೋಂದಿಗೆ ಸಂಶೋಧನಾ ವಿದ್ಯಾರ್ಥಿಗಳು ಮುಸ್ತಕಗಳನ್ನು ಬೆಳಿಗ್ಗೆ:10:00 ರಿಂದ ಸಂಚಿ:05:30 ಗಂಟೆಯರೆಗೆ ಪರಾಮರ್ಶಿಸಬಹುದು ಹಾಗೂ ಪರಾಮರ್ಶಿಸಲಾದ ಮಾಹಿತಿಗಳ ಜೀರಾಕ್ಸ್ ಪ್ರತಿಗಳು ಅವಶ್ಯಕವಾಗಿದ್ದಲ್ಲಿ ಪಾವತಿ ಆಧಾರದ ಮೇಲೆ ಪಡೆಯುವ ಅನುಕೂಲ ಮಾಡಿಕೊಡಲಾಗುವುದು.

**(xvi) ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರು, ಪದನಾಮಗಳು ಹಾಗೂ ಇತರೆ ವಿವರಗಳು:**

ಕ್ರ.ಸಂ.	ಹೆಸರು ಮತ್ತು ಪದನಾಮ	ವಿಳಾಸ
1.	ಬಿ.ಎಂ.ಶಂಭು., ಜಂಟಿ ನಿರ್ದೇಶಕರು	ಪ್ರಥಮ ಮೇಲ್ಮೈನೆವಿ ಪ್ರಾಧಿಕಾರ ಕೊತಡಿ ಸಂಖ್ಯೆ:151ಡಿ ,ಮೊದಲನೇ ಮಹಡಿ, ಕನಾಟಕ ವಿಧಾನ ಸಭೆ ಸಚಿವಾಲಯ, ಬೆಂಗಳೂರು-560233 ದೂ.ಸಂಖ್ಯೆ:22354116
2.	ಕನಕಪ್ಪ ನಲವಾಗಲ, ಮುಖ್ಯ ಗ್ರಂಥಪಾಲಕರು	ಸಾರ್ವಜನಿಕ ಮಾಹಿತಿ ಅಧಿಕಾರಿ ಕೊತಡಿ ಸಂಖ್ಯೆ:28, ಇ-ಗ್ರಂಥಾಲಯ, ನೆಲಮಹಡಿ, ಕನಾಟಕ ವಿಧಾನ ಸಭೆ ಸಚಿವಾಲಯ, ಬೆಂಗಳೂರು-560233 ದೂ.ಸಂಖ್ಯೆ:22381350

(ಕನಕಪ್ಪ ನಲವಾಗಲ)  
 ಮುಖ್ಯ ಗ್ರಂಥಪಾಲಕರು  
 ಕನಾಟಕ ವಿಧಾನ ಸಭೆ ಸಚಿವಾಲಯ.